



ಪ್ರಹಸನಗಳ ಲಹರಿ

‘ಮರೆವು’ (ಅ. 16, ಜಿ.ಎಸ್. ಸುಶೀಲಾದೇವಿ ಆರ್. ರಾವ್) ‘ಲಹರಿ’ ಓದುತ್ತಾ ಮನಸ್ಸು ಭಾರವಾಯಿತು. ಮರೆವು ಮನುಷ್ಯನಿಗೆ ವರವಾಗಿ ಒದಗಿಬರುತ್ತದೆ. ಹಾಗೇ ಶಾಪವಾಗಿಯೂ. ನನ್ನ ತಾಯಿ ಇಳಿವಯಸ್ಸಿನಲ್ಲಿ ಆರೋಗ್ಯದಿಂದಿದ್ದರೂ ಅಲ್ಪಮೌನಿಂದ ಬಳಲುತ್ತಿದ್ದರು. ನನ್ನನ್ನೇ ಗುರುತು ಹಿಡಿಯದೇ ಹೋದರೂ ನಗುತ್ತಾ ‘ನಿಮ್ಮನ್ನು ನೋಡಿದ್ದೇನೆ. ಒಮ್ಮೆ ನಿಮ್ಮ ಕಾರಿನಲ್ಲಿ ಕರ್ಕೊಂಡು ಹೋಗಿದ್ದೀರಲ್ಲ’ ಅಂದಾಗ ತೋರಿಕೆಗೆ ನಕ್ಕರೂ ಮನದಲ್ಲೇನೋ ಕೊರಗು ಕಾಡುತ್ತಿತ್ತು. ಗಳತಿಯರ ಗಡಿಬಿಡಿ, ಮಗುವನ್ನೇ ಮರೆತ ಹೆತ್ತವರು... ಇಂತಹ ಪ್ರಹಸನಗಳನ್ನು ಲಹರಿ ರೂಪದಲ್ಲಿ ಸೊಗಸಾಗಿ ಹರಿಬಿಟ್ಟಿದ್ದಾರೆ.

—ದಯಾನಂದ ಶೆಟ್ಟಿ

ಮರೆಯಲಾರದ ಪ್ರವಾಸ ಕಥನ



‘ಮಸಾಯಿ ಮಾರಾ; ಮರೆಯಲಾಗದ ಪಯಣ’ (ಅ. 16, ಪೂಜಾ ಗಾಂಧಿ) ಆಫ್ರಿಕಾದ ಮಸಾಯಿ ಮಾರಾ ವನ್ಯಜೀವಿ ಸಂರಕ್ಷಣಾ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದ ನಮ್ಮ ಕನ್ನಡ ಚಿತ್ರರಂಗದ ನಟಿ ಪೂಜಾ ಗಾಂಧಿ ಅಲ್ಲಿನ ಪ್ರಕೃತಿ ಸೌಂದರ್ಯ, ವನ್ಯಜೀವಿಗಳ ಬದುಕು ಹಾಗೂ ಸ್ಥಳೀಯರ ಆತ್ಮೀಯ ಅನುಭವವನ್ನು ಓದುಗರೊಂದಿಗೆ ಹಂಚಿಕೊಂಡಿರುವುದು ಸಂತಸ ತಂದಿತು.

—ಲಕ್ಷ್ಮಣ್ ರಾವ್ ಎಂ.ಎಲ್., ದಾವಣಗೆರೆ

ಜಿಎಸ್‌ಟಿ: ಉಪಯುಕ್ತ ಮಾಹಿತಿ

‘ಜಿಎಸ್‌ಟಿ: ಉಳಿದ ದುಡ್ಡನ್ನು ದುಡಿಸುವುದು ಹೇಗೆ?’ (ಅ. 16, ರಾಘವೇಂದ್ರ ಕೆ. ತೊಗರ್ಗಿ) ಮುಖಪುಟ ಲೇಖನ ಜಿಎಸ್‌ಟಿ ಕುರಿತ ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿದೆ. ಈಚೆಗೆ ತಂದ ಜಿಎಸ್‌ಟಿ ಸುಧಾರಣೆಯಿಂದ ಬಳಕೆದಾರನಿಗೆ ಆದ ಸಣ್ಣ ಪ್ರಮಾಣದ ಉಳಿತಾಯವನ್ನು ಹೇಗೆಲ್ಲಾ ಹೂಡಿಕೆ ಮಾಡಬಹುದು ಎನ್ನುವ ಕುರಿತಂತೆ ಚಾರ್ಟರ್ಡ್ ಅಕೌಂಟೆಂಟ್ ಗಿರೀಶ್ ಸಿ.ಜಿ. ಅವರ ಸಲಹೆ ಉಪಯುಕ್ತವಾಗಿದೆ.

—ಕೃಷ್ಣ ಎಂ.ಸಿ., ಬೆಂಗಳೂರು

ಸ’ಹೃದಯ’

‘ಹೃದಯ ನಿರ್ಲಕ್ಷಿಸದಿರು ಗೆಳೆಯ...’ (ಅ. 16, ಉಮಾ ಅನಂತ್) ಈ ಸಲಹೆ ‘ಸ-ಹೃದಯ’ರಿಗೆ, ಎಂದರೆ ಹೃದಯವುಳ್ಳವರಿಗೆ ಮಾತ್ರ! (ಹೃದಯವಿಲ್ಲದವರಿಗಲ್ಲ) ಗೆಳೆಯ ಎಂದರೆ ಸಹೃದಯ ಕೂಡ.

—ಸಿಪಿಕೆ, ಮೈಸೂರು

ಸಹಾಯವಾಯಿತು

ಬಹಳ ಉಪಯುಕ್ತವಾದ ಆರೋಗ್ಯ ಲೇಖನ. ನಾನೂ ಹೃದ್ರೋಗಿ ಆದುದರಿಂದ ಈ ಲೇಖನದ ಮಾಹಿತಿಗಳಿಂದ ಅನುಕೂಲವಾಯಿತು.

—ವಿಜಯಕುಮಾರಿ ಎಸ್.

ಮನೋಜ್ಞ ಕಥೆ

‘ಡೈವೋರ್ಸ್’ (ಅ. 16, ಮಾಲತಿ ಮುದಕವಿ) ಕಥೆ ತುಂಬಾ ಮನೋಜ್ಞವಾಗಿದೆ. ಬಹಳಷ್ಟು ಚಿಕ್ಕಪುಟ್ಟ ಕುಟುಂಬ ಕಲಹಗಳು ವಿಜ್ಞೇದನದಲ್ಲಿ ಕೊನೆಗೊಳ್ಳುವುದರಲ್ಲಿ ಕುಟುಂಬದ ಹಿರಿಯರು ಮತ್ತು ಇತರ ಸದಸ್ಯರ ಪಾತ್ರವೂ ಇದೆ

ಎಂಬುದನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ. ಭಾಷಾ ಪ್ರಯೋಗ ಚೆನ್ನಾಗಿದೆ. ಕಥೆಯನ್ನು ಸುಖಾಂತವಾಗಿ ಸಮಾಧಾನ ತಂದಿತು.

—ರಾಜೇಂದ್ರ, ಬೆಂಗಳೂರು



ವಿವೇಚನೆಯಿರಲಿ...

ಮನೆಯಲ್ಲಿನ ಸಣ್ಣಪುಟ್ಟ ಕಿರಿಕಿರಿಗಳನ್ನೇ ದೊಡ್ಡದಾಗಿಸಿ ನ್ಯಾಯಾಲಯದ ಕದತಟ್ಟುವ ಇಂದಿನವರಿಗೆ ಪಾಠದಂತಿದೆ. ಇಂದಿನ ಯುವ ಜನಾಂಗ ವಿವೇಚನೆಯಿಂದ ವರ್ತಿಸಿ ಬದುಕಬೇಕಿದೆ.

—ಸವಿತಾ ಮಂಜುನಾಥ, ವಿಜಯನಗರ

ಭಾವುಕನನ್ನಾಗಿ ಮಾಡಿತು

ಸುಹಾಸಿನಿ ಮತ್ತು ಸುಮೀತರ ಪ್ರಕರಣದ ಅಂತ್ಯ ನನ್ನನ್ನು ಭಾವುಕನನ್ನಾಗಿ ಮಾಡಿತು. ಇದೇ ರೀತಿಯ ಉತ್ತಮ ಕತೆಗಳ ನಿರೀಕ್ಷೆಯಲ್ಲಿದ್ದೇನೆ.

—ಗಣಪತಿ ಪಿ.ಎಸ್., ಶಿವಮೊಗ್ಗ

ಭೋಜನಪ್ರಿಯ...

‘ಬಂದ್ರೇ... ಬಂದ್ರೇ...’ (ಅ. 16, ಎಚ್.ಎಸ್. ನವೀನ ಕುಮಾರ್ ಹೊಸದುರ್ಗ) ‘ಚೆನ್ನಡಿ’ ಲೇಖನ ಓದಿ, ಚಿಕ್ಕಮಗಳೂರು ಶೃಂಗೇರಿ ಭಾಷೆ ಬಗ್ಗೆ ತಿಳಿದುಕೊಂಡೆ. ರುಚಿಕರ ಬರೆಯುಕ್ತಿ ದ್ವಾಸಿ, ಎಣ್ಣೆ ರೊಟ್ಟಿ, ಕಾಯಿ ಚಟ್ನಿ, ಸಾಸಿವೆ ಹಣ್ಣಿನ ರಸಾಯನ, ಹಲಸಿನ ಹಣ್ಣಿನ ಮುಳುಕದ ಬಾಳೆಎಲೆ ಊಟ ಬಾಯಲ್ಲಿ ನೀರೂರಿಸಿತು. ಕೊಚ್ಚಾಲಡಿಕೆ ಕೊಟ್ಟ ತಾಂಬೂಲ ವಿಶೇಷ ಎನಿಸಿತು. ಎಲ್ಲವನ್ನೂ ಸವಿಯಲು ಒಮ್ಮೆ ಚಿಕ್ಕಮಗಳೂರಿಗೆ ಹೋಗಬೇಕೆನ್ನಿಸಿದ್ದು ನಿಜ. ಹೇಳಿಕೇಳಿ ನಾನೋ ಭೋಜನ ಪ್ರಿಯಳು!

—ಹೆಚ್.ಈ. ಪಂಕಜೇಶ್ವರಿ, ದೊಡ್ಡ ಹೆಜ್ಜೂರು

ಮೈಮರೆಸಿದ ವರ್ಣನೆ

ದೊಡ್ಡಮ್ಮನವರ ವಿಧವಿಧ ಪದಾರ್ಥಗಳ ವರ್ಣನೆ ಓದುತ್ತಾ ಹಸಿವು ಹೆಚ್ಚಾಯಿತು.



ಕೊಚ್ಚಾಲಡಿಕೆ ಬಗ್ಗೆ ಕೇಳಿರಲಿಲ್ಲ. ಹಲವು ಪದಾರ್ಥಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಶೃಂಗೇರಿ ಭಾಗದ ಕನ್ನಡದಲ್ಲಿ ಬಹಳ ಚೆನ್ನಾಗಿ ವರ್ಣಿಸಿದ್ದಾರೆ.

—ನೀಲಕಂಠಪ್ಪ ಚಿಕ್ಕಮುದ್ದೆ ಬೀರೂರು

ಬಾಲ್ಯದ ದಿನಗಳು ನೆನಪಾದವು

ತಂದೆ, ತಾಯಿಗಳಿಬ್ಬರೂ ಶೃಂಗೇರಿ ಮೂಲದವರಾದರೂ ಅಲ್ಲಿ ನಾನು ಕಳೆದ ದಿನಗಳು ತೀರಾ ಕಡಿಮೆ. ‘ಚೆನ್ನಡಿ’ ಓದಿದಾಗ

ಬಾಲ್ಯದಲ್ಲಿ ಕೇಳಿದ್ದ ಭಾಷೆ, ಉಂಡಿದ್ದ ಅಡುಗೆ ನೆನಪಾದವು. ಶಾರದಮ್ಮನವರು, ಮನೆದೇವರು ಕಾಳಿಕಾಂಬಾ ಸಹ ನೆನಪಾದರು. ಆಗಾಗ ಹೋಗುವುದಿದ್ದರೂ ಈಗ ಶೃಂಗೇರಿ ಉಳಿದಿರುವುದು ನನ್ನ ಹೆಸರಿನೊಂದಿಗೆ ಮಾತ್ರ ಎನಿಸಿ ಮನಸ್ಸಿಗೆ ಪಿಚ್ಚೆನಿಸಿತು.

—ಶೃಂಗೇರಿ ಲೋಕೇಶ್, ಬೆಂಗಳೂರು

ಸೊಗಸಾದ ಮಲೆನಾಡ ಶೈಲಿ

ಮಲೆನಾಡ ಶೈಲಿ ನಿರೂಪಣೆ ಇಷ್ಟವಾಯಿತು. ಚಿಕ್ಕಮಗಳೂರು ಪರಿಸರ, ಊಟ ತಿಂಡಿ, ಆತ್ಮೀಯ ವಿವರಣೆ ಸೊಗಸಾಗಿತ್ತು. ಹಾಗೆಯೇ ನಮಗೆ ಯಾರೂ ಆ ಕಡೆ ನೆಂಟರಿಲ್ಲವಲ್ಲ ಎಂಬ ಬೇಸರವೂ ಆಯಿತು! ಲೇಖನ ಓದುತ್ತಾ ನಾವೇ ಅಲ್ಲಿ ತಿರುಗಾಡಿ, ಅಲ್ಲಿನ ವಿಶೇಷ ಖಾದ್ಯಗಳ ರುಚಿ ನೋಡಿದಷ್ಟು ಖುಷಿಯಾಯಿತು.

—ಶೋಭಾ ಸಂಪತ್, ಬೆಂಗಳೂರು